



ಅಪರಾಧಿಗಳ ಅಡಗುಡಾಣಗಳಿಗೆ ಇರುವ ಅನುಕೂಲಗಳು ಜಾಸ್ತಿ ಆಯಿತು.




ಭ್ರಾಂಟಮ್ ಭೇಟಿ


ಕವಲುಗಾರರು ಎಲ್ಲ ಬಾಗಿಲೂ ಮುಚ್ಚಿಲ್ಲ...




ಬೂಂಟಿಯಲ್ಲಿ ವಂಚಕರ ಕೊನೆ ಆಯ್ತು ಎಂದು ಗ್ರಹಿಸಲಾಗಿತ್ತು.



ಕೊಲೆಗಾರರು ಸಂಚಿನ ಸಮಯ.




ಅವರಿಗೆ ಇನ್ನೂ ಗೊತ್ತಿಲ್ಲ. ಅವರ ಕೆಲಸಕ್ಕೆ ಇನ್ನೂ ಬೇಡಿಕೆ ಹೆಚ್ಚಿದೆ. ಸದ್ಯ ತೊಂದರೆ ಇದ್ದಂತಿಲ್ಲ!




ಕತ್ತಲಾಗುವಷ್ಟರಲ್ಲಿ ಬಾಸ್ ಮತ್ತು ವಂಚಕ ಬೂಂಟಿ ಕಡೆಗೆ ಬರುತ್ತಿದ್ದಾರೆ.


Tony DePaul & Jeff Weigel 6-3-18



ಇದೇನಿದು ಹೊಸ ಹವ್ಯಾಸ?




ಶೀಲಾ! ತೂಕ ಹೆಚ್ಚಾಗಿದೆ, ಕಚೇರಿಯಲ್ಲಿ ಕೆಲಸ ಮಾಡಲು ಆಸಕ್ತಿ ಬರುತ್ತಿಲ್ಲ. ಈಗ ತೂಕ ಇಳಿಸಬೇಕು!




ಅದಕ್ಕೆ ಟಿವಿ ನೋಡುತ್ತಾ ವ್ಯಾಯಾಮವನ್ನು ಮಾಡುತ್ತಿದ್ದೇನೆ. ನಂತರ ತಿಂಡಿ ತಿಂದರೆ ದಿನವೆಲ್ಲಾ ಶಕ್ತಿ, ಚೈತನ್ಯ ತುಂಬಿರುತ್ತದೆ!


...ನೇಲದ ಮೇಲೆ ಆಸೀನರಾಗಿ... ಮುಂದಿನ ವ್ಯಾಯಾಮ.




ಕಾಲು ನೇರವಾಗಿ ಚಾಚಿ ಬಗ್ಗಿ ಪಾದವನ್ನು ಮುಟ್ಟಿ ಮೇಲಕ್ಕೆ ಎಳೆ. ಹೀಗೆ ಹತ್ತು ಬಾರಿ ಮಾಡಿ!




ನಂತರ ಅಂಗಾತ ಮಲಗಿ ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ!




ಎರಡು ಕಾಲುಗಳು ಸೊಂಟದ ನೇರಕ್ಕೆ ಎತ್ತಿ ಸೈಕಲ್ ತುಳಿದಂತೆ ಕಾಲುಗಳನ್ನು ಚಲಿಸಿ!




ಕುಪ್ಪಳಿಸಿ ಕಾಲುನ್ನು ಅಗಲ ಮಾಡಿ. ಕೈ ಮೇಲಕ್ಕೆ ಎತ್ತಿ!




ಕಾಲು, ತೋಳುಗಳು ಬಲಿಷ್ಠಗೊಳ್ಳಲು ಕನಿಷ್ಠ ಹತ್ತು ನಿಮಿಷ ವೇಗವಾಗಿ ಮಾಡುತ್ತಿರಿ!



ಇವತ್ತಿಗೆ ಇಷ್ಟು ಸಾಕು!



ಅಫೀಸಿಗೆ ಹೋಗಲು ಸಮಯ ಆಯ್ತು!



ನನಗೆ ಕಚೇರಿಗೆ ಹೋಗುವಷ್ಟು ಚೈತನ್ಯ ಇಲ್ಲ. ನಿನ್ನೇ ಫೋನ್ ಮಾಡಿ ರಜೆ ಹೇಳು!